



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part - IV	ಬೆಂಗಳೂರು, ಬುಧವಾರ, ೧೫, ಜೂನ್, ೨೦೨೨ (ಜ್ಯೇಷ್ಠ, ೨೫, ಶಕವರ್ಷ, ೧೯೪೪) BENGALURU, WEDNESDAY, 15, JUNE, 2022 (JYAISTHA, 25, SHAKAVARSHA, 1944)	ನಂ. ೩೪೨ No. 342
----------------------	--	--------------------

## PERSONNEL AND ADMINISTRATIVE REFORMS SECRETARIAT NOTIFICATION

**No. DPAR 109 CHUVISA 2021, Bengaluru, Dated: 15<sup>th</sup> June 2022**

The following Notifications No. 479/2022, 479/2022 (1) and 479/2022 (2), dated: 15<sup>th</sup> June 2022 of the Election Commission of India are republished hereunder for general information:

## ELECTION COMMISSION OF INDIA

Nirvachan Sadan, Ashoka Road, New Delhi-110001.

Dated :15<sup>th</sup> June, 2022  
Jyaistha 25, 1944 (Saka)

### NOTIFICATION

**No. 479/2022:-**Whereas, the term of office of Shri Ram Nath Kovind, President of India, is due to expire, in terms of clause (1) of Article 56 of the Constitution, on the 24<sup>th</sup> Day of July, 2022; and

Whereas, an election is due to be held, in terms of clause (1) of Article 62 of the Constitution, to fill the vacancy to be caused by the expiration of the term of office of the incumbent President before the expiration of term of his office; and

Whereas, under sub-section (3) of Section 4 of the Presidential and Vice-Presidential Elections Act, 1952 (31 of 1952), the Election Commission of India is required to so appoint the dates for the election to fill the vacancy in the office of the President of India that the

election will be completed at such time as will enable the President thereby elected to enter upon his/her office on the 25<sup>th</sup> Day of July, 2022;

Now, therefore, the Election Commission of India hereby –

- (A) **calls upon** the Electoral College, referred to in Article 54 of the Constitution, to elect a person to fill the above vacancy in the Office of President of India before the expiration of the term of the incumbent President, in accordance with the provisions of the Constitution, the Presidential and Vice-Presidential Elections Act, 1952 (31 of 1952), and the Rules and Orders made thereunder; and
- (B) in pursuance of sub-section (1) of Section 4 of the said Act, **appoints** -
  - a) the 29<sup>th</sup> June, 2022 (Wednesday), as the last date for making nominations;
  - b) the 30<sup>th</sup> June, 2022 (Thursday), as the date for scrutiny of the nominations;
  - c) the 02<sup>nd</sup> July, 2022 (Saturday), as the last date for the withdrawal of candidatures; and
  - d) the 18<sup>th</sup> July, 2022 (Monday), as the date on which a poll shall, if necessary, be taken.

By Order,

**(NARENDRA N. BUTOLIA)**  
SR. PRINCIPAL SECRETARY

# ELECTION COMMISSION OF INDIA

Nirvachan Sadan, Ashoka Road, New Delhi-110001.

Dated 15<sup>th</sup> June, 2022  
Iyaistha 25, 1944 (Saka)

## NOTIFICATION

**No. 479/2022 (1):-**In pursuance of Rule 7 of the Presidential and Vice-Presidential Elections Rules, 1974, the Election Commission of India hereby-

- (a) fixes each of the places specified in column (2) of the Table below to be a place of polling at the Presidential Election to be held in accordance with its notification No. 479/2022, dated 15<sup>th</sup> June, 2022; and
- (b) specifies, with respect to each such place of polling, the group of electors specified in the corresponding entry in column (3) of the said Table, who will be entitled to vote at that place, subject to the exceptions mentioned in the Note appended to the said Table:

## TABLE

Sl. No.	Place of Polling	Group of electors who will be entitled to vote at the place
(1)	(2)	(3)
1.	Room No. 63, 1 <sup>st</sup> Floor, Parliament House, New Delhi-110001.	<b>Elected Members of both Houses of Parliament.</b>
2.	Committee Hall No. 201, First Floor, Assembly Building, Velagapudi, Guntur District, Andhra Pradesh.	Elected Members of the <b>Andhra Pradesh</b> Legislative Assembly
3.	NokmeyNamati Hall, Arunachal Pradesh Legislative Assembly Secretariat, Itanagar.	Elected Members of the <b>Arunachal Pradesh</b> Legislative Assembly
4.	Central Hall of Assam Legislative Assembly Secretariat Building, Dispur	Elected Members of the <b>Assam</b> Legislative Assembly
5.	Old Reading Room at First Floor of Bihar Legislative Assembly, Main Building.	Elected Members of the <b>Bihar</b> Legislative Assembly
6.	Committee Room No. 2, Chhattisgarh Legislative Assembly Secretariat, Raipur.	Elected Members of the <b>Chhattisgarh</b> Legislative Assembly
7.	Room No. 015, Ground Floor, VIP Block, Goa Assembly Complex, Porvorim.	Elected Members of the <b>Goa</b> Legislative Assembly
8.	Banquet Hall, Fourth Floor, Viththalbhai Patel Bhavan, Gujarat Legislative Assembly, Gandhinagar	Elected Members of the <b>Gujarat</b> Legislative Assembly

9.	Old Committee Room, Haryana Vidhan Sabha Secretariat, Vidhan Bhawan, Chandigarh.	Elected Members of the <b>Haryana</b> Legislative Assembly
10.	“Dr. Y. S. Parmar Library Hall, Vidhan Sabha”, Shimla.	Elected Members of the <b>Himachal Pradesh</b> Legislative Assembly
11.	Tribunal Room, Room No. -GW-042, Jharkhand Legislative Assembly, Ranchi.	Elected Members of the <b>Jharkhand</b> Legislative Assembly
12.	Room No. 106, 1 <sup>st</sup> Floor, Vidhana Soudha, Bengaluru-560233.	Elected Members of the <b>Karnataka</b> Legislative Assembly
13.	Room No. 740(Parliametary Study Hall), 3 <sup>rd</sup> Floor, Kerala Legislative Assembly Building, Legislature Complex, Vikas Bhavan P.O, Thiruvananthapuram-695033.	Elected Members of the <b>Kerala</b> Legislative Assembly
14.	Committee Room No. 2, M-02 (Ground Floor), Indira Gandhi Vidhan Bhawan, Arera Hills, Bhopal (M.P.).	Elected Members of the <b>Madhya Pradesh</b> Legislative Assembly
15.	Central Hall, 4th Floor, Vidhan Bhavan, Backbay Reclamation, Mumbai-400032.	Elected Members of the <b>Maharashtra</b> Legislative Assembly
16.	Committee Room, Manipur Legislative Assembly, Chingmeirong, Imphal, Manipur – 795001.	Elected Members of the <b>Manipur</b> Legislative Assembly
17.	Annexe Hall, Meghalaya Legislative Assembly, Rilbong, Shillong.	Elected Members of the <b>Meghalaya</b> Legislative Assembly
18.	Committee Room, Mizoram Legislative Assembly, Main Building (2 <sup>nd</sup> Floor), Treasury Square, Aizawl.	Elected Members of the <b>Mizoram</b> Legislative Assembly
19.	Conference Hall, Annexe Room of the Assembly Secretariat, Nagaland	Elected Members of the <b>Nagaland</b> Legislative Assembly
20.	Room No. 54 (1 <sup>st</sup> Floor), Odisha Legislative Assembly Buildings, Bhubaneswar.	Elected Members of the <b>Odisha</b> Legislative Assembly
21.	‘Committee Room A’, Punjab Vidhan Sabha Secretariat, Vidhan Bhawan, Chandigarh.	Elected Members of the <b>Punjab</b> Legislative Assembly
22.	Room No. 751, Rajasthan Legislative Assembly Secretariat, Jaipur.	Elected Members of the <b>Rajasthan</b> Legislative Assembly
23.	Conference Room, Sikkim Legislative Assembly Secretariat.	Elected Members of the <b>Sikkim</b> Legislative Assembly
24.	“The Committee Room”, Ground Floor, Main Secretariat Building, Fort St. George, Chennai-600009.	Elected Members of the <b>Tamil Nadu</b> Legislative Assembly
25.	Committee Hall No. 1, Assembly Buildings, Public Gardens, Hyderabad, Telangana	Elected Members of the <b>Telangana</b> Legislative Assembly

26.	Assembly Lobby, Tripura Legislative Assembly, Agartala.	Elected Members of the <b>Tripura</b> Legislative Assembly
27.	Room No. 321, Uttarakhand Legislative Assembly, Dehradun.	Elected Members of the <b>Uttarakhand</b> Legislative Assembly
28.	“Tilak Hall”, Vidhan Bhawan, Lucknow.	Elected Members of the <b>Uttar Pradesh</b> Legislative Assembly
29.	Chamber of the West Bengal Legislative Assembly at ‘Assembly House’, Kolkata.	Elected Members of the <b>West Bengal</b> Legislative Assembly
30.	Committee Room No. 01 (Room No. 37), Delhi Legislative Assembly, Old Secretariat, Delhi-110054.	Elected Members of the <b>NCT of Delhi</b> Legislative Assembly
31.	The Conference Hall, 4 <sup>th</sup> Floor, Phase-II Building, Legislative Assembly Complex, No. 4, Victor Simonel Street, Puducherry-605001	Elected Members of the <b>Puducherry</b> Legislative Assembly

### **NOTE**

Normally, members of Parliament are expected to cast their votes at New Delhi and members of all respective State Legislative Assemblies at the concerned place of poll. However, on account of any exigency for special circumstances, the Members of Parliament can vote in any of the places of polling in any State/Delhi/Puducherry. Similarly, any MLA desirous of voting at Parliament, New Delhi or at any other Legislative Assemblies instead of his/her concerned place of poll, can also do so. For this purpose, such electors shall have to apply to the Election Commission in the prescribed format [available with the Returning Officer and Assistant Returning Officers and also on the Commission’s website ([www.eci.gov.in](http://www.eci.gov.in))] so as to reach the Commission at least 10 days before the date of poll.

By Order,

**(NARENDRA N. BUTOLIA)**

SR.PRINCIPALSECRETARY

# **ELECTION COMMISSION OF INDIA**

**Nirvachan Sadan, Ashoka Road, New Delhi-110001.**

Dated 15<sup>th</sup> June, 2022

Jyaistha 25, 1944 (Saka)

## **NOTIFICATION**

**No. 479/2022 (2):**-In pursuance of clause (b) of Rule 7 of the Presidential and Vice-Presidential Elections Rules, 1974, the Election Commission of India hereby specifies the hours from 10:00 A.M. to 5:00 P.M., both inclusive, to be the hours during which the poll shall, if necessary, be taken at each place of polling fixed by the Commission in its notification No. 479/2022 (1), dated the 15<sup>th</sup> June, 2022, for the Presidential Election, referred to therein.

By Order,

**(NARENDRA N. BUTOLIA)**  
**SR. PRINCIPAL SECRETARY**

**ಭಾರತ ಚುನಾವಣಾ ಆಯೋಗ**  
**ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ - 110001.**

ದಿನಾಂಕ 15ನೇ ಜೂನ್, 2022

25 ಜ್ಯೇಷ್ಠ, 1944 (ಶಕ)

**ಅಧಿಸೂಚನೆ**

ಸಂಖ್ಯೆ: 479/2022:- ಭಾರತ ಸಂವಿಧಾನದ 56ನೇ ಅನುಚ್ಛೇದದ (1)ನೇ ಖಂಡದ ನಿಬಂಧನೆಯ ಪ್ರಕಾರ ಭಾರತದ ರಾಷ್ಟ್ರಪತಿಯವರಾದ ಶ್ರೀಯುತ ರಾಮನಾಥ ಕೋವಿಂದ್‌ರವರ ಪದಾವಧಿಯು 2022ರ ಜುಲೈ 24ರಂದು ಮುಕ್ತಾಯಗೊಳ್ಳಲಿರುವುದರಿಂದ; ಮತ್ತು

ಹಾಲಿ ರಾಷ್ಟ್ರಪತಿಯವರ ಪದಾವಧಿಯು ಮುಕ್ತಾಯವಾಗುವುದರಿಂದ ತೆರವಾಗಲಿರುವ ಖಾಲಿ ಸ್ಥಾನವನ್ನು ಅವರ ಪದಾವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ಭರ್ತಿ ಮಾಡಲು, ಸಂವಿಧಾನದ 62ನೇ ಅನುಚ್ಛೇದದ 1ನೇ ಖಂಡದ ನಿಬಂಧನೆಗಳ ಪ್ರಕಾರ ಚುನಾವಣೆ ನಡೆಸಬೇಕಾಗಿರುವುದರಿಂದ; ಮತ್ತು

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆಗಳ ಅಧಿನಿಯಮ, 1952 (1952ರ 31)ರ 4ನೇ ಪ್ರಕರಣದ (3)ನೇ ಉಪ ಪ್ರಕರಣದ ಮೇರೆಗೆ, ಭಾರತ ರಾಷ್ಟ್ರಪತಿಯವರ ಪದದಲ್ಲಿನ ಖಾಲಿ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ 2022ರ ಜುಲೈ 25ರ ವೇಳೆಗೆ ಚುನಾವಣೆಯು ಮುಕ್ತಾಯಗೊಳ್ಳುವ ಹಾಗೆ ಮತ್ತು ಅಂಥ ಅವಧಿಯೊಳಗೆ ಆಯ್ಕೆಯಾದ ರಾಷ್ಟ್ರಪತಿಯವರು ತಮ್ಮ ಪದವನ್ನು ವಹಿಸಿಕೊಳ್ಳಲು ಸಾಧ್ಯವಾಗುವ ಹಾಗೆ ಚುನಾವಣೆಯನ್ನು ನಡೆಸಬೇಕಾದ ದಿನಾಂಕಗಳನ್ನು ನಿಗದಿಪಡಿಸುವಂತೆ ಭಾರತ ಚುನಾವಣಾ ಆಯೋಗವು ಅಗತ್ಯಪಡಿಸಿರುವುದರಿಂದ;

ಈಗ, ಭಾರತ ಚುನಾವಣಾ ಆಯೋಗವು ಈ ಮೂಲಕ -

(ಎ) ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆಗಳ ಅಧಿನಿಯಮ, 1952 (1952ರ 31) ಮತ್ತು ನಿಯಮಗಳು ಮತ್ತು ಅದರಡಿ ಮಾಡಲಾದ ಆದೇಶಗಳ ಪ್ರಕಾರ, ಹಾಲಿ ರಾಷ್ಟ್ರಪತಿಯವರ ಪದಾವಧಿಯು ಮುಕ್ತಾಯಗೊಳ್ಳುವ ಮುನ್ನ, ಭಾರತದ ರಾಷ್ಟ್ರಪತಿಯವರ ಕಛೇರಿಯಲ್ಲಿನ ಮೇಲ್ಕಂಡ ಖಾಲಿ ಸ್ಥಾನವನ್ನು ತುಂಬಲು, ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು, ಸಂವಿಧಾನದ ಅನುಚ್ಛೇದ 54ರಲ್ಲಿ ಉಲ್ಲೇಖಿಸಲಾದ ಚುನಾವಣಾ ಕಾಲೇಜಿನವರನ್ನು ಕರೆಯಲಾಗಿದೆ.

(ಬಿ) ಸದರಿ ಅಧಿನಿಯಮದ ಪ್ರಕರಣ 4ರ ಉಪ ಪ್ರಕರಣ (1)ರ ಅನುಸಾರವಾಗಿ ದಿನಾಂಕಗಳನ್ನು ಈ ಕೆಳಕಂಡಂತೆ ಗೊತ್ತುಪಡಿಸುತ್ತದೆ:-

(ಅ) ಜೂನ್ 29, 2022 (ಬುಧವಾರ)ರಂದು ನಾಮ ಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ;

(ಆ) ಜೂನ್ 30, 2022 (ಗುರುವಾರ), ನಾಮ ಪತ್ರಗಳ ಪರಿಶೀಲನೆಯ ದಿನಾಂಕ;

(ಇ) ಜುಲೈ 02, 2022 (ಶನಿವಾರ)ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ;

(ಈ) ಜುಲೈ 18, 2022 (ಸೋಮವಾರ)ರಂದು ಅವಶ್ಯವಾದರೆ, ಮತದಾನ ನಡೆಯಬೇಕಾದ ದಿನಾಂಕ.

ಆದೇಶಾನುಸಾರ

(ನರೇಂದ್ರ ಎನ್. ಬುಟೋಲಿಯ)

ಹಿರಿಯ ಪ್ರಧಾನ ಕಾರ್ಯದರ್ಶಿ.

**ಭಾರತ ಚುನಾವಣಾ ಆಯೋಗ**  
**ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ - 110001.**

ದಿನಾಂಕ 15ನೇ ಜೂನ್, 2022

25 ಜ್ಯೇಷ್ಠ, 1944 (ಶಕ)

**ಅಧಿಸೂಚನೆ**

ಸಂಖ್ಯೆ: 479/2022(1):- ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣಾ ನಿಯಮಗಳು, 1974ರ ನಿಯಮ 7ರ ಅನುಸಾರವಾಗಿ, ಭಾರತ ಚುನಾವಣಾ ಆಯೋಗವು:-

- ಎ) ಈ ಕೆಳಗಿನ ಕೋಷ್ಟಕದ ಅಂಕಣ (2)ರಲ್ಲಿ ನಿರ್ದಿಷ್ಟಪಡಿಸಲಾದ ಪ್ರತಿಯೊಂದು ಸ್ಥಳವನ್ನು, ಅಧಿಸೂಚನೆ ಸಂಖ್ಯೆ: 479/2022ರ, ದಿನಾಂಕ: 15ನೇ ಜೂನ್, 2022ರ ಅನುಸಾರ ನಡೆಸಲಾಗುವ ರಾಷ್ಟ್ರಪತಿಯವರ ಚುನಾವಣೆಯಲ್ಲಿ ಮತದಾನದ ಸ್ಥಳವೆಂಬುದಾಗಿ ಈ ಮೂಲಕ ನಿಗದಿಪಡಿಸುತ್ತದೆ; ಮತ್ತು
- ಬಿ) ಮತದಾನದ ಅಂತಹ ಪ್ರತಿಯೊಂದು ಸ್ಥಳಕ್ಕೆ ಸಂಬಂಧಿಸಿದಂತೆ, ಸದರಿ ಕೋಷ್ಟಕಕ್ಕೆ ಅನುಬಂಧಿಸಲಾದ ಟಿಪ್ಪಣಿಯಲ್ಲಿ ನಮೂದಿಸಲಾದ ವಿನಾಯಿತಿಯೊಳಗೆ ಒಳಪಟ್ಟು, ಆ ಸ್ಥಳದಲ್ಲಿ ಮತ ಚಲಾಯಿಸಲು ಹಕ್ಕು ಹೊಂದಿರುವಂಥ, ಸದರಿ ಕೋಷ್ಟಕದ (3)ನೇ ಅಂಕಣದ ಸಂವಾದಿ ನಮೂದಿನಲ್ಲಿ ನಿರ್ದಿಷ್ಟಪಡಿಸಲಾದ ಮತದಾರರ ಸಮೂಹವನ್ನು ಈ ಮೂಲಕ ನಿರ್ದಿಷ್ಟಪಡಿಸುತ್ತದೆ.

**ಕೋಷ್ಟಕ**

ಕ್ರಮ ಸಂಖ್ಯೆ	ಮತದಾನ ನಡೆಯುವ ಸ್ಥಳ	ಆ ಸ್ಥಳದಲ್ಲಿ ಮತ ಚಲಾಯಿಸಲು ಹಕ್ಕುಳ್ಳ ಮತದಾರರ ಸಮೂಹ
(1)	(2)	(3)
1.	ಕೊಠಡಿ ಸಂಖ್ಯೆ 63, ಮೊದಲನೇ ಮಹಡಿ, ಸಂಸತ್ ಭವನ ನವದೆಹಲಿ 110001.	ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು.
2.	ಸಮಿತಿ ಸಭಾಂಗಣ ಸಂಖ್ಯೆ 201, ಮೊದಲನೇ ಮಹಡಿ, ವಿಧಾನಸಭಾ ಕಟ್ಟಡ, ವೇಲಾಗಪುಡಿ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ.	ಆಂಧ್ರಪ್ರದೇಶ ವಿಧಾನಸಭೆಯ ಚುನಾಯಿತ ಸದಸ್ಯರು.
3.	ನೋಕ್ಕೆ ನಮತಿ ಹಾಲ್, ಅರುಣಾಚಲ ಪ್ರದೇಶ ಹೊಸ ವಿಧಾನಸಭಾ ಸಚಿವಾಲಯ ಆವರಣ, ಇಟಾನಗರ್.	ಅರುಣಾಚಲ ಪ್ರದೇಶ ವಿಧಾನಸಭೆಯ ಚುನಾಯಿತ ಸದಸ್ಯರು.
4.	ಸೆಂಟ್ರಲ್ ಹಾಲ್, ಅಸ್ಸಾಂ ವಿಧಾನಸಭಾ ಕಟ್ಟಡ, ದಿಸ್‌ಪುರ್.	ಅಸ್ಸಾಂ ವಿಧಾನಸಭೆಯ ಚುನಾಯಿತ ಸದಸ್ಯರು.
5.	ಮೊದಲನೇ ಮಹಡಿಯ ಹಳೆಯ ವಾಚನಾಲಯ, ಬಿಹಾರ್ ವಿಧಾನಸಭೆ, ಮುಖ್ಯ ಕಟ್ಟಡ.	ಬಿಹಾರ್ ವಿಧಾನಸಭೆಯ ಚುನಾಯಿತ ಸದಸ್ಯರು.
6.	ಸಮಿತಿ ಕೊಠಡಿ ಸಂಖ್ಯೆ 2, ಛತ್ತೀಸ್‌ಗಢ ವಿಧಾನಸಭಾ ಸಚಿವಾಲಯ, ರಾಯ್‌ಪುರ್.	ಛತ್ತೀಸ್‌ಗಢ ವಿಧಾನಸಭೆಯ ಚುನಾಯಿತ ಸದಸ್ಯರು.
7.	ಕೊಠಡಿ ಸಂಖ್ಯೆ 015, ನೆಲ ಮಹಡಿ, ವಿಐಪಿ ಬ್ಲಾಕ್, ವಿಧಾನಸಭಾ ಸಂಕೀರ್ಣ, ಪೊರ್ಟ್ಲೇರಿಮ್.	ಗೋವಾ ವಿಧಾನಸಭೆಯ ಚುನಾಯಿತ ಸದಸ್ಯರು.



ಕ್ರಮ ಸಂಖ್ಯೆ	ಮತದಾನ ನಡೆಯುವ ಸ್ಥಳ	ಆ ಸ್ಥಳದಲ್ಲಿ ಮತ ಚಲಾಯಿಸಲು ಹಕ್ಕುಳ್ಳ ಮತದಾರರ ಸಮೂಹ
8.	ಬ್ಯಾಂಕ್ ಟ್ ಹಾಲ್, ನಾಲ್ಕನೇ ಮಹಡಿ, ವಿಠಲ್‌ಭಾಯ್ ಪಟೇಲ್ ಭವನ್, ಗುಜರಾತ್ ವಿಧಾನಸಭೆ, ಗಾಂಧಿನಗರ.	ಗುಜರಾತ್ ವಿಧಾನಸಭೆಯ ಚುನಾಯಿತ ಸದಸ್ಯರು.
9.	ಹಳೆಯ ಸಮಿತಿ ಕೊಠಡಿ, ಹರಿಯಾಣ ವಿಧಾನಸಭಾ ಸಚಿವಾಲಯ, ವಿಧಾನಭವನ, ಚಂಡೀಗಢ.	ಹರಿಯಾಣ ವಿಧಾನಸಭೆಯ ಚುನಾಯಿತ ಸದಸ್ಯರು.
10.	“ಡಾ   ವೈ. ಎಸ್. ಪರ್ಮಾರ್ ಗ್ರಂಥಾಲಯ ಪ್ರಾಂಗಣ, ವಿಧಾನಸಭಾ” ಶಿಮ್ಲಾ.	ಹಿಮಾಚಲ ವಿಧಾನಸಭೆಯ ಚುನಾಯಿತ ಸದಸ್ಯರು.
11.	ನ್ಯಾಯಾಧಿಕರಣ ಕಕ್ಷೆ (ಟ್ರೈಬ್ಯುನಲ್ ಕೊಠಡಿ) ಕೊಠಡಿ ಸಂಖ್ಯೆ. ಜೆಡಬ್ಲ್ಯೂ-042, ಜಾರ್ಖಂಡ್ ವಿಧಾನ ಸಭೆ ಆವರಣ, ರಾಂಚಿ,	ಜಾರ್ಖಂಡ್ ವಿಧಾನಸಭೆಯ ಚುನಾಯಿತ ಸದಸ್ಯರು.
12.	ಕೊಠಡಿ ಸಂಖ್ಯೆ 106, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು -560233.	ಕರ್ನಾಟಕ ವಿಧಾನಸಭೆಯ ಚುನಾಯಿತ ಸದಸ್ಯರು.
13.	ಕೊಠಡಿ ಸಂಖ್ಯೆ 740 (ಪಾರ್ಲಿಮೆಂಟರಿ ಸ್ಟಡಿ ಹಾಲ್ 3ನೇ ಮಹಡಿ, ಕೇರಳ ವಿಧಾನಸಭಾ ಕಟ್ಟಡ, ವಿಕಾಸಭವನ, ಪಿ.ಒ., ತಿರುವನಂತಪುರಂ-695033.	ಕೇರಳ ವಿಧಾನಸಭೆಯ ಚುನಾಯಿತ ಸದಸ್ಯರು.
14.	ಸಮಿತಿ ಕೊಠಡಿ ಸಂಖ್ಯೆ. 2, ಎಂ-02 (ನೆಲಮಹಡಿ) ಇಂದಿರಾ ಗಾಂಧಿ ವಿಧಾನ ಭವನ, ಅರೇರ ಹಿಲ್ಸ್, ಭೂಪಾಲ್(ಎಂ.ಪಿ).	ಮಧ್ಯಪ್ರದೇಶ ವಿಧಾನಸಭೆಯ ಚುನಾಯಿತ ಸದಸ್ಯರು.
15.	ಸೆಂಟ್ರಲ್ ಹಾಲ್, 4ನೇ ಮಹಡಿ, ವಿಧಾನ ಭವನ, ಬ್ಯಾಕ್ಸ್ ರೀಕ್ಲೇಮೇಷನ್, ಮುಂಬೈ-400032.	ಮಹಾರಾಷ್ಟ್ರ ವಿಧಾನಸಭೆಯ ಚುನಾಯಿತ ಸದಸ್ಯರು.
16.	ಸಮಿತಿ ಕೊಠಡಿ, ಮಣಿಪುರ ವಿಧಾನಸಭಾ ಕಟ್ಟಡ, ಚಿಂಗೈರಂಗ್, ಇಂಫಾಲ್, ಮಣಿಪುರ-795001.	ಮಣಿಪುರ ವಿಧಾನಸಭೆಯ ಚುನಾಯಿತ ಸದಸ್ಯರು.
17.	ಅನೆಕ್ಸ್ ಹಾಲ್, ಮೇಘಾಲಯ ವಿಧಾನಸಭೆ ಆವರಣ, ರಿಲ್‌ಬಾಂಗ್, ಷಿಲ್ಲಾಂಗ್.	ಮೇಘಾಲಯ ವಿಧಾನಸಭೆಯ ಚುನಾಯಿತ ಸದಸ್ಯರು.
18.	ಸಮಿತಿ ಕೊಠಡಿ, ಮಿಜೊರಾಂ ವಿಧಾನಸಭಾ ಮುಖ್ಯ ಕಟ್ಟಡ (2ನೇ ಮಹಡಿ), ಟ್ರೇಜರಿ ವೃತ್ತ, ಐಜ್ವಾಲ್.	ಮಿಜೊರಾಂ ವಿಧಾನಸಭೆಯ ಚುನಾಯಿತ ಸದಸ್ಯರು.
19.	ಅನೆಕ್ಸ್ ಸಮ್ಮೇಳನ ಕೊಠಡಿ, ವಿಧಾನಸಭಾ ಸಚಿವಾಲಯ, ನಾಗಾಲ್ಯಾಂಡ್.	ನಾಗಾಲ್ಯಾಂಡ್ ವಿಧಾನಸಭೆಯ ಚುನಾಯಿತ ಸದಸ್ಯರು.
20.	ಕೊಠಡಿ ಸಂಖ್ಯೆ. 54 (1ನೇ ಮಹಡಿ) ಒಡಿಶಾ ವಿಧಾನಸಭಾ ಕಟ್ಟಡ, ಭುವನೇಶ್ವರ.	ಒಡಿಶಾ ವಿಧಾನಸಭೆಯ ಚುನಾಯಿತ ಸದಸ್ಯರು.
21.	ಸಮಿತಿ ಕೊಠಡಿ “ಎ” ಪಂಜಾಬ್ ವಿಧಾನಸಭಾ ಸಚಿವಾಲಯ, ವಿಧಾನಭವನ, ಚಂಡೀಗಢ.	ಪಂಜಾಬ್ ವಿಧಾನಸಭೆಯ ಚುನಾಯಿತ ಸದಸ್ಯರು.
22.	ಕೊಠಡಿ ಸಂಖ್ಯೆ 751, ರಾಜಸ್ಥಾನ ವಿಧಾನಸಭಾ ಸಚಿವಾಲಯ, ಜೈಪುರ.	ರಾಜಸ್ಥಾನ ವಿಧಾನಸಭೆಯ ಚುನಾಯಿತ ಸದಸ್ಯರು.
23.	ಸಮಾವೇಶ ಕೊಠಡಿ, ಸಿಕ್ಕಿಂ ವಿಧಾನಸಭಾ ಸಚಿವಾಲಯ. ಸಿಕ್ಕಿಂ	ಸಿಕ್ಕಿಂ ವಿಧಾನಸಭೆಯ ಚುನಾಯಿತ ಸದಸ್ಯರು.

ಕ್ರಮ ಸಂಖ್ಯೆ	ಮತದಾನ ನಡೆಯುವ ಸ್ಥಳ	ಆ ಸ್ಥಳದಲ್ಲಿ ಮತ ಚಲಾಯಿಸಲು ಹಕ್ಕುಳ್ಳ ಮತದಾರರ ಸಮೂಹ
24.	ಸಮಿತಿ ಕೊಠಡಿ, ತಮಿಳುನಾಡು ವಿಧಾನಸಭಾ ಸಚಿವಾಲಯ, ಪೋರ್ಟ್-ಸೆಂಟ್. ಜಾರ್ಜ್, ಚೆನ್ನೈ-600009.	ತಮಿಳುನಾಡು ವಿಧಾನಸಭೆಯ ಚುನಾಯಿತ ಸದಸ್ಯರು.
25.	ಸಮಿತಿ ಕೊಠಡಿ ನಂ. 1, ವಿಧಾನಸಭಾ ಕಟ್ಟಡ, ಪಬ್ಲಿಕ್ ಗಾರ್ಡನ್ಸ್, ಹೈದ್ರಾಬಾದ್, ತೆಲಂಗಾಣ.	ತೆಲಂಗಾಣ ವಿಧಾನಸಭೆಯ ಚುನಾಯಿತ ಸದಸ್ಯರು.
26.	ಅಸೆಂಬ್ಲಿ ಲಾಬಿ, ತ್ರಿಪುರ ಲೆಜಿಸ್ಲೇಟಿವ್ ಅಸೆಂಬ್ಲಿ, ಅಗರ್ತಲ.	ತ್ರಿಪುರ ವಿಧಾನಸಭೆಯ ಚುನಾಯಿತ ಸದಸ್ಯರು.
27.	ಕೊಠಡಿ ಸಂಖ್ಯೆ 321, ವಿಧಾನಸಭಾ ಭವನ, ಉತ್ತರಖಂಡ್, ಡೆಹರಾಡೂನ್.	ಉತ್ತರಖಂಡ್ ವಿಧಾನಸಭೆಯ ಚುನಾಯಿತ ಸದಸ್ಯರು.
28.	“ತಿಲಕ್ ಸಭಾಂಗಣ”, ವಿಧಾನ ಭವನ, ಲಕ್ನೋ.	ಉತ್ತರ ಪ್ರದೇಶ ವಿಧಾನಸಭೆಯ ಚುನಾಯಿತ ಸದಸ್ಯರು.
29.	ಅಸೆಂಬ್ಲಿ ಚೇಂಬರ್, ಪಶ್ಚಿಮ ಬಂಗಾಳ ವಿಧಾನಸಭೆ, ಕೋಲ್ಕತ್ತಾ.	ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾಯಿತ ಸದಸ್ಯರು.
30.	ಸಮಿತಿ ಕೊಠಡಿ ಸಂಖ್ಯೆ 1, (ಕೊಠಡಿ ಸಂಖ್ಯೆ.37) ದೆಹಲಿ ವಿಧಾನಸಭೆ, ಹಳೆ ಸಚಿವಾಲಯ, ದೆಹಲಿ-110054.	ದೆಹಲಿಯ ಎನ್.ಸಿ.ಟಿ ಯ ವಿಧಾನಸಭೆಯ ಚುನಾಯಿತ ಸದಸ್ಯರು.
31.	ಕಾನ್ಫರೆನ್ಸ್ ಹಾಲ್, 4ನೇ ಮಹಡಿ, ಫೇಸ್-II ಬಿಲ್ಡಿಂಗ್, ವಿಧಾನಸಭಾ ಸಂಕೀರ್ಣ, ಸಂಖ್ಯೆ 4, ವಿಕ್ಟರ್ ಸಿಮೋನಲ್ ಸ್ಟ್ರೀಟ್, ಪುದುಚೇರಿ-605001.	ಪುದುಚೇರಿ ವಿಧಾನಸಭೆಯ ಚುನಾಯಿತ ಸದಸ್ಯರು.

#### ಟಿಪ್ಪಣಿ:

ಸಾಮಾನ್ಯವಾಗಿ, ಸಂಸತ್ ಸದಸ್ಯರು ನವದೆಹಲಿಯಲ್ಲಿ ಹಾಗೂ ಎಲ್ಲಾ ರಾಜ್ಯ ವಿಧಾನಸಭೆಗಳ ಸದಸ್ಯರು ಸಂಬಂಧಪಟ್ಟ ರಾಜ್ಯಗಳ ರಾಜಧಾನಿಯಲ್ಲಿ ತಮ್ಮ ಮತಗಳನ್ನು ಚಲಾಯಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಆದಾಗ್ಯೂ ವಿಶೇಷ ಸಂದರ್ಭಗಳ ಯಾವುದೇ ತುರ್ತು ಅಗತ್ಯತೆಗಳ ಕಾರಣದಿಂದ ಸಂಸತ್ ಸದಸ್ಯರು ರಾಜ್ಯ ರಾಜಧಾನಿ/ದೆಹಲಿ/ಪುದುಚೇರಿಗಳ ಯಾವುದೇ ಮತದಾನ ನಡೆಯುವ ಸ್ಥಳಗಳಲ್ಲಿ ಮತ ಚಲಾಯಿಸಬಹುದು. ಹಾಗೆಯೇ, ವಿಧಾನಸಭಾ ಸದಸ್ಯರು ಸಂಬಂಧಪಟ್ಟ ರಾಜ್ಯ ರಾಜಧಾನಿಗಳಲ್ಲಿ ಮತವನ್ನು ಚಲಾಯಿಸುವುದಕ್ಕೆ ಬದಲಾಗಿ ನವದೆಹಲಿ ಅಥವಾ ಯಾವುದೇ ಇತರ ರಾಜ್ಯದ ರಾಜಧಾನಿಯಲ್ಲಿ ಮತವನ್ನು ಚಲಾಯಿಸುವುದಕ್ಕೆ ಅಪೇಕ್ಷಿಸಿದರೆ ಅವರು ಹಾಗೆ ಅಂಥ ಸ್ಥಳಗಳಲ್ಲಿ ಮತ ಚಲಾಯಿಸಬಹುದು. ಈ ಉದ್ದೇಶಕ್ಕಾಗಿ, ಅಂಥ ಮತದಾರರು [ಚುನಾವಣಾ ಅಧಿಕಾರಿಯ ಮತ್ತು ಸಹಾಯಕ ಚುನಾವಣಾಧಿಕಾರಿಗಳ ಮತ್ತು ಆಯೋಗದ ವೆಬ್‌ಸೈಟ್‌ನಲ್ಲಿಯೂ ([www.eci.gov.in](http://www.eci.gov.in)) ಲಭ್ಯವಿರುವ ನಿಗದಿತ ನಮೂನೆಯಲ್ಲಿ] ಮತದಾನದ ದಿನಾಂಕಕ್ಕೆ ಮೊದಲು ಕನಿಷ್ಠ 10 ದಿನಗಳೊಳಗೆ ಚುನಾವಣಾ ಆಯೋಗಕ್ಕೆ ತಲುಪುವ ಹಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆದೇಶಾನುಸಾರ,

(ನರೇಂದ್ರ ಎನ್. ಬುಟೋಲಿಯಾ)  
ಹಿರಿಯ ಪ್ರಧಾನ ಕಾರ್ಯದರ್ಶಿ.

**ಭಾರತ ಚುನಾವಣಾ ಆಯೋಗ**  
**ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ - 110001.**

**ದಿನಾಂಕ 15ನೇ ಜೂನ್, 2022**

**25 ಜ್ಯೇಷ್ಠ, 1944 (ಶಕ)**

**ಅಧಿಸೂಚನೆ**

ಸಂಖ್ಯೆ: 479/2022 (2):- ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರ ಚುನಾವಣೆಗಳ ನಿಯಮಗಳು, 1974ರ 7ನೇ ನಿಯಮದ (ಬಿ) ಖಂಡದ ಅನುಸಾರವಾಗಿ, ರಾಷ್ಟ್ರಪತಿಯವರ ಚುನಾವಣೆಗಾಗಿ, ಆಯೋಗವು ತನ್ನ ಅಧಿಸೂಚನೆ ಸಂಖ್ಯೆ: 479/2022 (1), ದಿನಾಂಕ: 15ನೇ ಜೂನ್, 2022ರಲ್ಲಿ ಉಲ್ಲೇಖಿಸಿ ನಡೆಸಲು ನಿಗದಿಪಡಿಸಿರುವ ಪ್ರತಿಯೊಂದು ಮತದಾನದ ಸ್ಥಳದಲ್ಲಿ, ಅವಶ್ಯವಾದರೆ, ಪೂರ್ವಾಹ್ನ 10.00 ಗಂಟೆಯಿಂದ ಅಪರಾಹ್ನ 5.00 ಗಂಟೆಯವರೆಗಿನ, ಎರಡೂ ಒಳಗೊಂಡಂತೆ, ಅವಧಿಯನ್ನು ಮತದಾನ ನಡೆಯತಕ್ಕ ಸಮಯವೆಂದು ಭಾರತ ಚುನಾವಣಾ ಆಯೋಗವು ಈ ಮೂಲಕ ನಿರ್ದಿಷ್ಟಪಡಿಸುತ್ತದೆ.

**ಆದೇಶಾನುಸಾರ**

**(ನರೇಂದ್ರ ಎನ್. ಬುಟೋಲಿಯ)**

**ಹಿರಿಯ ಪ್ರಧಾನ ಕಾರ್ಯದರ್ಶಿ.**